



0404/2059/0805

**IV Semester 3 Year LL.B./VIII Semester 5 Year B.A.LL.B./B.B.A.LL.B./
B.Com.LL.B./B.A.LL.B. (Maj.-Min. System)
Examination, October/November 2022 (June 2022)
Opt. – II : BANKING LAW**

Duration : 3 Hours

Max. Marks : 100

- Instructions :**
1. Answer Q. No. 9 and any five of the remaining questions.
 2. Q. No. 9 carries 20 marks and remaining questions carry 16 marks each.
 3. Answers should be written either in English or Kannada completely.

- ಸೂಚನೆಗಳು :**
1. ಪ್ರ. ಸಂ. 9 ಮತ್ತು ಉಳಿದ ಯಾವುದೇ 5 ಪ್ರಶ್ನೆಗಳಿಗೆ ಉತ್ತರಿಸಿ.
 2. ಪ್ರ. ಸಂ. 9ಕ್ಕೆ 20 ಅಂಕಗಳು ಹಾಗೂ ಉಳಿದ ಪ್ರಶ್ನೆಗಳಿಗೆ 16 ಅಂಕಗಳು.
 3. ಉತ್ತರವನ್ನು ಸಂಪೂರ್ಣವಾಗಿ ಆಂಗ್ಲ ಅಥವಾ ಕನ್ನಡದಲ್ಲಿ ಬರೆಯಿರಿ.

- Q. No. 1.** Explain the functions of commercial banks. Examine the recent trends in the functioning of commercial banks in India. Marks : 16
ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ವಿವರಿಸಿರಿ. ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿರಿ.
- Q. No. 2.** Explain the functions of RBI and discuss its supervisory role. Marks : 16
ಭಾರತೀಯ ರಿಜರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿರಿ ಮತ್ತು ಇದರ ಮೇಲ್ವಿಚಾರಣಾ ಪಾತ್ರಗಳ ಕುರಿತು ಚರ್ಚಿಸಿರಿ.
- Q. No. 3.** Comment on Banker's obligation to maintain the secrecy of the Customer's Account. Marks : 16
ಗ್ರಾಹಕನ ಖಾತೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ಬ್ಯಾಂಕರನ ಹೊಣೆಗಾರಿಕೆಯ ಮೇಲೆ ವಿಮರ್ಶಿಸಿರಿ.
- Q. No. 4.** What do you mean by gold edged securities ? What are the advantage and disadvantage of these securities ? Marks : 16
ಸ್ವರ್ಣಲೇಪಿತ ಭದ್ರತೆಗಳೆಂದರೇನು ? ಅವುಗಳ ಭದ್ರತೆಯ ಮೇಲೆ ಸಾಲ ನೀಡಿದಾಗ ಆಗುವ ಅನುಕೂಲ ಮತ್ತು ಅನಾನುಕೂಲಗಳೇನು ?
- Q. No. 5.** What is negotiable instrument ? How negotiable instruments are different from transferable instruments ? Marks : 16
ವರ್ಗಾವಣೆಯ ಲಿಖಿತ ಎಂದರೇನು ? ವರ್ಗಾವಣೆ ಲಿಖಿತಗಳು ಹೇಗೆ ಹಸ್ತಾಂತರಿಸಲ್ಪಡುವ ಲಿಖಿತಗಳಿಂದ ಭಿನ್ನವಾಗಿವೆ ?

P.T.O.

0404/2059/0805



Q. No. 6. What is indorsement ? Explain the different types of indorsement.

Marks : 16

ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿರಿ.

Q. No. 7. Explain the various E-banking services.

Marks : 16

ಇ-ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ವಿವರಿಸಿರಿ.

Q. No. 8. Write note on **any two** of the following.

Marks : 8×2=16

ಈ ಕೆಳಗಿನ ಯಾವುದಾದರೂ ಎರಡರ ಮೇಲೆ ಟಿಪ್ಪಣಿ ಬರೆಯಿರಿ.

(a) Banking Ombudsman.

ಬ್ಯಾಂಕಿಂಗ್ ಓಂಬಡ್ಸ್‌ಮನ್.

(b) Assignment and negotiation.

ಹಸ್ತಾಂತರಣೆ ಮತ್ತು ವರ್ಗಾವಣೆ.

(c) Scheduled and Non-scheduled Banks.

ವರ್ಗೀಕೃತ ಮತ್ತು ಅವರ್ಗೀಕೃತ ಬ್ಯಾಂಕುಗಳು.

Q. No. 9. Solve **any two** of the following :

Marks : 10×2=20

ಈ ಕೆಳಗಿನ ಯಾವುದಾದರೂ ಎರಡನ್ನು ನಿರ್ಧರಿಸಿ.

(a) A fixed deposit receipt was marked as "not transferable".

But it was transferred by the depositor to another person. Decide its validity.

ನಿಶ್ಚಿತ ನಿರಮು ಠೇವಣಿ ಪತ್ರದಲ್ಲಿ "ವರ್ಗಾಯಿಸುವಂತಿಲ್ಲ" ಎಂದು ನಮೂದಿಸಲಾಗಿದೆ. ಠೇವಣಿದಾರ ಈ ಠೇವಣಿ ಪತ್ರವನ್ನು ಬೇರೆ ವ್ಯಕ್ತಿಗೆ ವರ್ಗಾಯಿಸುತ್ತಾನೆ. ಅದರ ಕ್ರಮಬದ್ಧತೆಯನ್ನು ನಿರ್ಧರಿಸಿರಿ.

(b) 'A' signs an instrument in the following. "I promise to Pay 'B' or order Rs. 50,000 on the marriage day of 'B'. Is it a valid promissory note" ? Give reasons.

'ಎ' ಎಂಬುವನು ಈ ಕೆಳಗಿನಂತೆ ಲಿಖಿತ ಪತ್ರಕ್ಕೆ ಸಹಿ ಹಾಕಿದ್ದಾನೆ.

"ನಾನು 'ಬಿ'ಗೆ ಅಥವಾ ಆದೇಶದ ಮೇರೆಗೆ ರೂ. 50,000ನ್ನು 'ಬಿ'ನ ಮದುವೆ ದಿನ ಸಂದಾಯ ಮಾಡಲು ವಾಗ್ದಾನ ಮಾಡುತ್ತೇನೆ" ಈ ವಾಗ್ದಾನ ಪತ್ರ ಸಿಂಧುವೇ ? ಕಾರಣಕೊಡಿರಿ.

(c) 'X' and 'Y' maintain a Joint Savings Bank Account. 'Y' informs the bank that 'X' is dead and produces a death certificate thereof 'Y' requests the banker for payment to him of the amount in the account. What would you do as a banker ? Decide.

'X' ಮತ್ತು 'Y' ಜಂಟಿ ಉಳಿತಾಯ ಖಾತೆಯನ್ನು ಹೊಂದಿದ್ದರು. 'Y' ನು 'X' ನ ಮರಣದ ಬಗ್ಗೆ ಪ್ರಮಾಣ ಪತ್ರ ಒದಗಿಸಿ ಖಾತೆಯಲ್ಲಿ ಇರುವಂತಹ ಉಳಿಕೆ ಹಣವನ್ನು ತನಗೆ ಪಾವತಿಸುವಂತೆ ವಿನಂತಿಸಿದನು. ಬ್ಯಾಂಕರ್‌ನಾಗಿ ನೀವು ಏನು ಕ್ರಮ ಜರುಗಿಸುತ್ತೀರಾ ? ನಿರ್ಧರಿಸಿರಿ.